

ಸಂಚಿಕೆ ೨
ಫೆಬ್ರುವರಿ 2018

ಚಿಗುರು ಚಿಲಿ ಪಿಲಿ ...ಮಾಸ ಪತ್ರಿಕೆ
ಚಿಗುರು ಕನ್ನಡ ಪಾಠಶಾಲೆ - ಶಾರ್ಲೆಟ್



ಚಿಗುರು ಕನ್ನಡ ಪಾಠಶಾಲೆ - ಶಾರ್ಲೆಟ್

ಈ ಸಂಚಿಕೆಯಲ್ಲಿ ...	ಸಂಪಾದಕೀಯ ಪುಟ ೧ ಪೋಷಕರ ಅಂಕಣ ಪುಟ ೨ ಹಬ್ಬ ಪುಟ ೩ ಅ ಆ ಅಡ್ಡೆಂಚರ್ ಪು ೪ ಪ್ರವಾಸ ಪುಟ ೫	ಚಿಣ್ಣರ ಚಿತ್ರ ಕಲೆ ಪುಟ ೬ ನಾ ಓದಿದ ಕಥೆ ಪುಟ ೭ ನಾ ಕಂಡ ಸಿನಿಮಾ ಪುಟ ೮ ಪದ ಹುಡುಕೋಣ ಪುಟ ೯ ಕ್ರೀಡೆ - ಪುಟ ೧೦
-------------------	--	---



ರಜನೀ



ಆರುಶ್



ಇಂಚರ್



ಪ್ರಮಿತಿ



ಪನ್ನುಲ್

ಸಂಪಾದಕೀಯ: ರಜನೀ ಮಹೇಶ್

ಚಿಗುರು ಚಿಲಿಪಿಲಿಯ ಜನವರಿ ಸಂಚಿಕೆಗೆ ನೀವೆಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದೀರಿ. ನಿಮ್ಮೆಲ್ಲರ ಈ ಪ್ರೋತ್ಸಾಹಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.

ನನಗೆ ಮನಸ್ಸಿನಲ್ಲಿ ಯಾವಾಗಲೂ ಒಂದು ವಿಷಯ ಕಾಡುತ್ತಿತ್ತು. ನಾವು ಈಗೀಗ ಎಲ್ಲರಿಗೂ ಚಿಕ್ಕ ಪುಟ್ಟ ವಿಷಯಗಳಿಗೂ ಥ್ಯಾಂಕ್ಸ್ ಅಂತ ಹೇಳುತ್ತೇವೆ. ಆದರೆ ನಮ್ಮ ಜೀವನದಲ್ಲಿ ಎಷ್ಟೋ ಜನರಿಗೆ ಕೃತಜ್ಞತೆ ಹೇಳೋದನ್ನ ಮರೆತಿದ್ದೇವೆ.

ನಾವು ಚಿಕ್ಕವರಿದ್ದಾಗ ಬೇಸಿಗೆ ರಜೆಗೆ ಅಜ್ಜಿ ಮನೆಗೆ, ಹೌದು ನಮ್ಮ ಮಾವಂದಿರ ಮನೆಗೆ ಹೋಗುತ್ತಾ ಇದ್ದೆ. ನಮಗೆಲ್ಲಾ ಹಲಸಿನ ಹಣ್ಣಿನ ತಿಂಡಿ, ಎಮ್ಮೆ ಹಾಲಿನ ಮೊಸರು ಮಾಡಿಕೊಡುತ್ತಿದ್ದ ಅತ್ತೆ. ನಮ್ಮ ಜೊತೆ ಕುಳಿತು ಕೊಳಲು ನುಡಿಸೋ ಮಾವ. ಮೊಸರು ಕಡೆದು ಬೆಣ್ಣೆ ಮಾಡಿ, ಸೇರುಗಟ್ಟಲೆ ಇಡ್ಲಿ- ದೋಸೆ ಹಿಟ್ಟು ರುಬ್ಬುತ್ತಿದ್ದ ಅತ್ತೆ. ಸಂತೆಯಿಂದ ತಂದ ಹುರಿದ ನೆಲಗಡಲೆ ಜೊತೆ ಅನುಪಮ ನಿರಂಜನ ಅವರ ದಿನಕೊಂದು ಕಥೆ ಪುಸ್ತಕ ಕೊಟ್ಟ ಮಾವ. ನಾವು ಹೋದಾಗ ಮರೆಯದೆ ಮೈಸೂರ್ ಪಾಕ್ ಮಾಡುತ್ತಿದ್ದ ದೊಡ್ಡಮ್ಮ, ನಮ್ಮನ್ನ ತುಂಬಾ ಮುದ್ದು ಮಾಡೋ ಚಿಕ್ಕಮ್ಮ. ಇವರಿಗೆಲ್ಲಾ ಯಾವಾಗಾದ್ಯೂ ಧನ್ಯವಾದ ಹೇಳಿದ್ದೇವಾ?

ಅಷ್ಟೇ ಯಾಕೆ, ಮಧ್ಯ ಮಧ್ಯದಲ್ಲಿ ಮಗ್ಗಿ ಕೇಳುತ್ತಾ ಇದ್ದ, ಕೆಂಪು ಸಮುದ್ರ ತೋರಿಸಿದ್ದ ಚಿಕ್ಕಪ್ಪ. ರಜೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ, ಸುಧಾರಾಣಿ ಹಾಕಿದ ಅಂಗಿ ಬೇಕು ಅಂದಾಗ ಕೂಡಲೇ ಹೊಲಿದು ಕಲಿಸುತ್ತಿದ್ದ ಅತ್ತೆ. ನಾವು ಬಂದ ಕೂಡಲೇ ಕೊಚ್ಚಕ್ಕೆ ಊಟ, ಸುಟ್ಟ ಗೇರುಬೀಜ, ಕಬ್ಬು, ಬೆಲ್ಲ ಎಲ್ಲ ಮಾಡಿಕೊಡುತ್ತಿದ್ದ ಅತ್ತೆ. ಮೊದಲ ಬಾರಿಗೆ ಅಂತರ್ ಶಾಲಾ ಸ್ಪರ್ಧೆಗೆ ಕರೆದು ಕೊಂಡು ಹೋದ, ನನಗೆ ಪಾಠ ಹೇಳಿ ಕೊಟ್ಟ, ಸಿನಿಮಾ ತೋರಿಸಿದ, ನನ್ನ ಮಾರ್ಗದರ್ಶಿಯಾದ ಅತ್ತೆ. ನನಗೆ ಯಾವಾಗಲೂ ಕೇಶವಿನ್ಯಾಸ ಮಾಡುತ್ತಿದ್ದ, ತನ್ನ ಕುತ್ತಿಗೆಯ ಸರವನ್ನು ನನಗೆ ಹಾಕುತ್ತಿದ್ದ ಅತ್ತೆ. ಒಂದನೇ ತರಗತಿಯಲ್ಲಿ ಸಾರೀ ಡೇ ಗೆ ಅವರ ಸೀರೆಯನ್ನೇ ಅರ್ಥಕ್ಕೆ ಕತ್ತಿರಿಸಿ ಉಡಿಸಿದ, ಬೇಕಾದದ್ದೆಲ್ಲಾ ತಂದು ಕೊಟ್ಟ ಅತ್ತೆ. ಇವರಿಗೆಲ್ಲಾ ಥ್ಯಾಂಕ್ಸ್ ಹೇಳಿದ್ದೇವಾ?

ನನ್ನ ಜೀವನದಲ್ಲಿ ಬಾಲ್ಯದಿಂದ ಇವತ್ತಿನ ತನಕ ನಿರ್ವಾರ್ಥವಾಗಿ ಪ್ರೀತಿ ತೋರಿದ, ಮಾರ್ಗದರ್ಶನ ನೀಡಿದ, ನನಗೆ ಬೆನ್ನಲುಬಾಗಿ ನಿಂತ, ಕುಗ್ಗಿದಾಗ ಧೈರ್ಯ ತುಂಬಿದ ನನ್ನ ಸೋದರತ್ತೆ-ಮಾವಂದಿರು, ಚಿಕ್ಕಪ್ಪ-ಚಿಕ್ಕಮ್ಮ, ಸೋದರಮಾವ-ಅತ್ತೆಯರು, ದೊಡ್ಡಮ್ಮ ಮತ್ತು ಚಿಕ್ಕಮ್ಮ ಇವರೆಲ್ಲರನ್ನೂ ಇಲ್ಲಿ ಸ್ಮರಿಸುತ್ತೇನೆ, ಗೌರವಿಸುತ್ತೇನೆ, ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ನಾವು ಮಕ್ಕಳಿಗೆ ಥ್ಯಾಂಕ್ಸ್ ಹೇಳೋದು ಹೇಳಿ ಕೊಡುತ್ತೇವೆ ಆದ್ರೆ, ಅದನ್ನ ನಮ್ಮ ಜೀವನದಲ್ಲಿ ಎಷ್ಟು ಸಮರ್ಪಕವಾಗಿ ಅಳವಡಿಸಿಕೊಂಡಿದ್ದೇವೆ? ಒಮ್ಮೆ ನೀವೆಲ್ಲಾ ನಿಮ್ಮ ಬಾಲ್ಯದ ಕಡೆ ತಿರುಗಿ ನೋಡಿ, ಎಲ್ಲರನ್ನು ಒಮ್ಮೆ ನೆನಪಿಸಿಕೊಳ್ಳಿ. ಎಲ್ಲರಿಗೂ ಒಮ್ಮೆ ಮನಸಾರೆ ಧನ್ಯವಾದ ಹೇಳಿ.





ಪುರಂದರದಾಸರ ಆರಾಧನೆ : ವೀಣಾ ಶ್ರೀನಿವಾಸ್



ಪುರಂದರದಾಸರು ಪುರಂದರಗಡ ಎಂಬ ಹಳ್ಳಿಯಲ್ಲಿ ೧೪೮೪ರಲ್ಲಿ ಜನಿಸಿದರು. ಇವರ ಮೂಲತಃ ಹೆಸರು ಶ್ರೀನಿವಾಸ ನಾಯಕ. ಇವರು ಕುಟುಂಬದ ವ್ಯವಹಾರವನ್ನು ಮುಂದುವರಿಸಿ ಶ್ರೀಮಂತ ವ್ಯಾಪಾರಿಯಾಗಿದ್ದರು. ಒಂದು ದಿನ ಭಗವಾನ್ ವಿಷ್ಣು ಇವರನ್ನು ಪರೀಕ್ಷಿಸಲು ಒಬ್ಬ ಬ್ರಾಹ್ಮಣ ವೇಷದಲ್ಲಿ ಬಂದು ಹಣದ ಸಹಾಯ ಕೇಳುತ್ತಾರೆ. ಆಗ ಶ್ರೀನಿವಾಸ ನಾಯಕ ಬ್ರಾಹ್ಮಣನನ್ನು ತೊಡೆದುಹಾಕಲು ಅನುಪಯುಕ್ತ ನಾಣ್ಯಗಳ ಸಂಗ್ರಹವನ್ನು ನೀಡುತ್ತಾರೆ . ಇದರಿಂದ ಅಸಮಾಧಾನಗೊಂಡ ಬ್ರಾಹ್ಮಣ , ಶ್ರೀನಿವಾಸ ನಾಯಕನ ಹೆಂಡತಿಯ ಹತ್ತಿರ ಸಹಾಯ ಕೇಳಿದಾಗ ಅವಳು ತನ್ನ ಮೂಗುತಿಯನ್ನು ದಾನವಾಗಿ ಕೊಡುತ್ತಾಳೆ. ಆ ಬ್ರಾಹ್ಮಣ ಅದನ್ನು ಮಾರಿ ಹಣ ಪಡೆಯಲು ಶ್ರೀನಿವಾಸ ನಾಯಕನ ಅಂಗಡಿಗೆ ಹೋಗುತ್ತಾನೆ. ಆ ಮೂಗುತಿ ನೋಡಿ ಕೋಪಗೊಂಡ ಶ್ರೀನಿವಾಸ ನಾಯಕ ಆ ಬ್ರಾಹ್ಮಣನಿಗೆ ಆಮೇಲೆ ಬಂದು ಹಣ ಪಡೆಯಲು ಹೇಳಿ ಮೂಗುತಿಯನ್ನು ಅಂಗಡಿಯಲ್ಲಿ ಒಂದು ಡಬ್ಬದಲ್ಲಿ ಭದ್ರವಾಗಿಟ್ಟು ಹೆಂಡತಿಯನ್ನು ವಿಚಾರಿಸಲು ಹೋಗುತ್ತಾನೆ. ಆಗ ಶ್ರೀನಿವಾಸ ನಾಯಕನ ಹೆಂಡತಿ ಹೆದರಿ ದೇವರಕೋಣೆಯಲ್ಲಿ ವಿಷ ಸೇವಿಸಲು ಹೋದಾಗ , ಅದರಲ್ಲಿ ಬಿದ್ದ ಮೂಗುತಿಯನ್ನು ನೋಡಿ, ನಾಯಕನಿಗೆ ತೋರಿಸುತ್ತಾಳೆ. ಇದರಿಂದ ದಿಗ್ಭ್ರಾಂತನಾದ ನಾಯಕನಿಗೆ ಅರಿವಾಗಿ ಎಲ್ಲವನ್ನೂ ತ್ಯಜಿಸಿ ತನ್ನ ಜೀವನವನ್ನು ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಮುಡಿಪಾಗಿಡುತ್ತಾನೆ.

ಪುರಂದರ ದಾಸರು “ ನವಕೋಟಿ ನಾರಾಯಣ “ ಎಂಬ ಬಿರುದನ್ನು ಪಡೆದಿದ್ದಾರೆ. ೧೫೨೫ರಲ್ಲಿ ವ್ಯಾಸ ರಾಯರು ತಮ್ಮ ಶಿಷ್ಯರಾದ ಪುರಂದರ ದಾಸರನ್ನು “ ಪುರಂದರ ವಿಠಲ “ ಎಂದು ಹೆಸರಿಸಿದರು , ಅದೇ ಮುಂದೆ ಅವರ ಕೃತಿಗಳ ಅಂಕಿತವಾಯಿತು.

ಪುರಂದರ ದಾಸರು ಒಬ್ಬ ಮಹಾನ್ ಶಾಸ್ತ್ರೀಯ ಸಂಗೀತ ಸಂಯೋಜಕರಲ್ಲಿ ಒಬ್ಬರು. ಇವರು ಶಾಸ್ತ್ರೀಯ ಸಂಗೀತದ ಮೂಲಭೂತ ಪಾಠಗಳಾದ ಸರಳ ವರಸೆ , ಜಂಟಿ ವರಸೆ, ಗೀತೆಗಳು ಎಲ್ಲವನ್ನು ವ್ಯವಸ್ಥಿತಗೊಳಿಸಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ . ಮೂಲಭೂತ ಪಾಠಗಳನ್ನು ಹಾಡಲು ೧೫ ನೇ ಮೇಳಕರ್ತ ರಾಗ , ಸಮ್ಮಿತಿಯ ಮತ್ತು ಗಮಕಗಳನ್ನು ಹೊಂದಿರುವ ಮಾಯಾಮಾಳವಗೌಳ ರಾಗವನ್ನು ಆಯ್ಕೆ ಮಾಡಿದವರು. ಇವರು “ ದೇವರನಾಮಗಳು “ ಎಂದೇ ಪ್ರಖ್ಯಾತಿ ಆಗಿರುವ ಸುಮಾರು 475000 ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಸಂಯೋಜಿಸಿದ್ದಾರೆ .

ಕೆಲವು ಪುರಂದರ ದಾಸರ ಕೃತಿಗಳು ಶ್ರೀಕೃಷ್ಣನ ಸಾಹಸಗಳನ್ನು ಹೊಗಳುವುದಾದರೆ ಮತ್ತೆ ಕೆಲವು ಕೃತಿಗಳು ಶ್ರೀ ಕೃಷ್ಣನನ್ನು ಪ್ರೀತಿಯಿಂದ, ವಿನೋದದಿಂದ ಶ್ಲಾಘಿಸುವುದಾಗಿವೆ.

ನಾರಾಯಣ ನಿನ್ನ , ಇನ್ನುದಯಾ ಬಾರದೆ, ಬಾರೋ ಕೃಷ್ಣಯ್ಯ, ಇವು ಪುರಂದರ ದಾಸರ ಕೆಲವು ಪ್ರಖ್ಯಾತ ಕೃತಿಗಳು.

ಫೆಬ್ರವರಿ ೧೦ರಂದು “ದೇವರನಾಮ ಗ್ರೂಪ್ -ಶಾರ್ಲೆಟ್ “ ನವರು ಪುರಂದರ ದಾಸ ಆರಾಧನೆಯನ್ನು ಹಮ್ಮಿಕೊಂಡಿದ್ದರು. ಆರಾಧನೆಯನ್ನು ಪ್ರತಿ ವರ್ಷ ತುಂಬ ವಿಜೃಂಭಣೆಯಿಂದ ಆಚರಿಸುತ್ತಾರೆ.




ಮಹಾಶಿವರಾತ್ರಿ ಹಬ್ಬ : ಇಂಚರ ಗೋಪಿನಾಥ್





ಆ ದಿನ ನಾವು ನಮ್ಮ ಮನೆಯಲ್ಲಿ ಶಿವನ ಪೂಜೆ ಮಾಡಿ, ಮಂತ್ರಗಳನ್ನು ಹಾಡಿ, ಅಮ್ಮ ತಂಬಿಟ್ಟು ಉಂಡೆಗಳ ದೀಪ ಹಚ್ಚಿ ಆರತಿ ಮಾಡಿದರು. ಅವತ್ತು ಊಟಕ್ಕೆ ಖಿಚಡಿ ಮತ್ತು ತಂಬಿಟ್ಟು ತಿಂದೆವು. ಇದೇನು ಇಷ್ಟು ಡಿಫ್ಫರೆಂಟ್ ಆಗಿದೆ, ಇವತ್ತಿನ ವಿಶೇಷ ಏನಮ್ಮ ಅಂತ ಕೇಳಿದೆ. ಆಗ ಅಮ್ಮ ಹೇಳಿದರು, ಇವತ್ತು ಮಹಾಶಿವರಾತ್ರಿ. ಇವತ್ತು ಶಿವನ ಪೂಜೆ ಮಾಡಿ ಬ್ಲೇಸಿಂಗ್ ಕೇಳಬೇಕು ಅಂತ ಹೇಳಿದರು. ಊಟ ಮಾಡುವಾಗ ಅಪ್ಪನ ಕೇಳಿದೆ. ಇವತ್ತೇ ಏಕೆ ಮಹಾಶಿವರಾತ್ರಿ ಆಗಬೇಕು , ಬೇರೆ ದಿನ ಯಾಕೆ ಮಾಡೋಲ್ಲ ಅಂತ ಕೇಳಿದೆ. ಆಗ ಅಪ್ಪ ಹೇಳಿದರು, ನಮ್ಮ ಹಿಂದೂ ಧರ್ಮದ ಪುರಾಣಗಳ ಪ್ರಕಾರ ಒಮ್ಮೆ ದೇವರು ರಾಕ್ಷಸರು fight ಮಾಡಿ ಒಶನ್ churn ಮಾಡುತ್ತಾ ಇದ್ದಾಗ ಕಾರ್ಕೋಟಕ ವಿಷ ಬಂತು. ಅದು ಭೂಮಿಯ ಎಲ್ಲಾ ಲಿವಿಂಗ್ ಥಿಂಗ್ಸ್ ಸಾಯಿಸಿ ಬಿಡುತ್ತಾ ಇತ್ತು. ಅದಕ್ಕೆ ಶಿವ ಬಂದು, he drank all that poison to save the people and animal. ಈ ಈವೆಂಟ್ ಆಗಿದ್ದು ಈ ದಿನ. ಅದಕ್ಕೆ ಇದನ್ನು ಮಹಾಶಿವರಾತ್ರಿ ಅಂಥ ಹೇಳುತ್ತಾರೆ. ನಾವೆಲ್ಲ ಇವತ್ತು ಶಿವನ ಪೂಜೆ ಮಾಡಿ, we should take time to think how good we are living this life which is God's Gift.



ಅ ಆ ಅಡ್ಡೆಂಚರ್: ಪ್ರಮಿತಿ ಉಪಾಧ್ಯ





ರಂಗ್ ರಂಗ್ ರಂಗೋಲಿ





ಪ್ರವಾಸ : ನನ್ನ ಇಂಡಿಯಾ ಟ್ರಿಪ್ !! : ಆರುಶ್ ಯಲಿಮೆಲಿ

ನನ್ನ ಇಂಡಿಯಾ ಟ್ರಿಪ್ !! ಈ ಸಲ ನಾವು ಇಂಡಿಯಾ ಗೆ ನವೆಂಬರ್ ನಲ್ಲಿ ಹೋಗಿದ್ದಿ! ಸ್ಕೂಲ್ ಗೆ ರಜ ಹಾಕಿ, ಯಾಕೆಂದರೆ ನನ್ನ ಕಸಿನ್ ಅನುಷಾ ಮದುವೆ ಇತ್ತು! ನಾವು ತುಂಬಾ ಮಜಾ ಮಾಡಿದ್ದಿ. ನಾವು ತುಂಬಾ ಜನ ರಿಲೇಟಿವ್ಸ್ ನ ಮೀಟ್ ಮಾಡಿದ್ದಿ ಆದ್ರೆ ಅವರೆಲ್ಲರ ಹೆಸರು ನೆನಪಿಲ್ಲ . ಇಂಡಿಯಾ ಟ್ರಿಪ್ ಅಂದ್ರೆ ನನ್ನ ಫೇವರಿಟ್ ಯಾಕೆಂದ್ರೆ 24 ಗಂಟೆ ನಾನ್ ಸ್ಲಾಪ್ ಮಜಾ, ಯಾವಾಗ್ಲೂ ಆಟ ನೋ ಪಾರ. ಇಬ್ಬರು ಅಜ್ಜಿರು ನನಗಿಷ್ಟವಾದ ಅಡಿಗೆ ಮಾಡ್ತಾರೆ. ನನ್ನ ಮಾವಂದಿರು ಅತ್ತೇರು ನಾನು ಕೇಳಿದ್ದೆಲ್ಲ ಕೊಡಿಸ್ತಾರೆ. ನನ್ನ ಕಸಿನ್ ಜೊತೆ ನಾನು ತುಂಬಾ ಮಜಾ ಮಾಡ್ತೀನಿ, ಅವರ ಜೊತೆ ಬೈಕ್ ಅಲ್ಲಿ ಹೋಗೋದು, ಆಟೋಲಿ ಹೋಗೋದು .. ಈ ಸಲ ಬೆಂಗಳೂರು ಮೆಟ್ರೋಲಿ ಸಹ ಹೋಗಿದ್ದಿ. ತುಂಬಾ ಚೆನ್ನಾಗಿತ್ತು. ಆದ್ರೆ ನಂಗೆ ಶಾಪಿಂಗ್ ಸಲ್ಪ ನು ಇಷ್ಟ ಇಲ್ಲ ನಮ್ಮ ಅಮ್ಮ ಕಮರ್ಷಿಯಲ್ ಸ್ಟೀಟ್ ಗೆ ಕರ್ಕೊಂಡು ಹೋಗಿದ್ದು ಮದುವೆಗೆ ಶೇರ್ವಾನಿ ತೊಗೊಳಕ್ಕೆ ನಾನು ಸ್ವಲ್ಪನೂ ಕೋ ಒಪರೆಟ್ ಮಾಡ್ತಿಲ್ಲ. ನನ್ನ ಕಸಿನ್ ಮದ್ಯೆ ತುಂಬಾ ಚೆನ್ನಾಗಿತ್ತು 2 ಡೇಸ್ ಚೆನ್ನಾಗಿ ಆರ ಆಡಿದೆ ಬೇರೆ ಮಕ್ಕಳನ್ನ ಫ್ರೆಂಡ್ಸ್ ಮಾಡ್ಕೊಂಡು. ಮದುವೆ ಆದ್ಮೇಲೆ ಅನುಷಾನ್ನ ಕಿಶೋರ್ ಮನೆಗೆ ಕರ್ಕೊಂಡು ಹೋದ್ದು ನಾನು ತುಂಬಾ ಅತ್ತಿಟ್ಟೆ. ನನಗೆ ಬಾಳೆವಲೆ ಮೇಲೆ ಊಟ ಮಾಡೋದು ತುಂಬಾ ಇಷ್ಟ. ನಮ್ಮ ಅಜ್ಜಿ ತಾತ ಜೊತೆ ರಾಫವೇಂದ್ರ ಸ್ವಾಮಿ ಮರ ಕ್ಕೆ ಹೋಗಿದ್ದಿ. ಅಲ್ಲಿ ಫನ್ನಿ ಅಂದ್ರೆ ಪಂಚೆ ಮತ್ತು ಶಲ್ಯ ಹಾಕೊಂಡು ಊಟ ಮಾಡ್ಬೇಕು. ನಂಗಂತೂ ನಾಚಿಕೆ ಆಗ್ತಿತ್ತು. ಎಷ್ಟೆ ಬೇಗ ಇಂಡಿಯಾ ಟ್ರಿಪ್ ಅಗೊಯ್ತ್ ಈ ಸಲ. ಇನ್ನ ನೆಕ್ಸ್ಟ್ ಟೈಮ್ ಇಂಡಿಯಾ ಟ್ರಿಪ್ ಗೆ ಕಾಯುತ್ತಾ ಇದ್ದೀನಿ.



ಚಿಣ್ಣರ ಚಿತ್ರ ಕಲೆ




ಪ್ರದ್ಯಮ್ಮ ನರೇಶ್



ಸಾನ್ವಿ ವಿನೋದ್ ಕುಮಾರ್



ಅದಿತ್ ಕುಮಾರ್



ಆರುಶ್ ಯೆಲಿಮೆಲಿ





ನಾ ಓದಿದ ಕಥೆ : ಪ್ರೇರಣ ಗೌಡ

ಒಂದು ದಿನ ಶಿವನ ಇಬ್ಬರು ಮಕ್ಕಳು ಗಣೇಶ ಮತ್ತು ಕಾರ್ತಿಕೇಯ ಶಿವನ ಅರಮನೆ ಮುಂದೆ ಕಾವಲು ನಿಂತಿದ್ದರು. ಆಗ ಪರಶುರಾಮ ಅಲ್ಲಿಗೆ ಬಂದರು. ಗಣೇಶ ಪರಶುರಾಮರನ್ನು ಒಳಗೆ ಬಿಡಲಿಲ್ಲ, ಆದ್ದರಿಂದ ಅವರಿಗೆ ಕೋಪ ಬಂದಿತು. ಪರಶುರಾಮರು ಮತ್ತೆ ಬರುತ್ತೇನೆ ಆಗ ಬಿಡದಿದ್ದೆ ಶಾಪ ಕೊಡುತ್ತೇನೆ ಅಂತ ಗಣೇಶನಿಗೆ ಹೇಳಿದರು.

ಪರಶುರಾಮರು ಮತ್ತೆ ಬಂದಾಗ, ಗಣೇಶ ಅವರನ್ನು ತಡೆದು ಯುದ್ಧವನ್ನು ಪ್ರಾರಂಭಿಸಿದನು. ಪರಶುರಾಮರು ಶಿವನಿಂದ ನೀಡಲ್ಪಟ್ಟ ಆಯುಧವನ್ನು ಹೊಂದಿದ್ದರು ಹಾಗೂ ಗಣೇಶನು ತುಂಬಾ ಶಕ್ತಿಯುಳ್ಳವನಾಗಿದ್ದನು. ಪರಶುರಾಮರು ಶಿವನಿಂದ ಪಡೆದ ಆಯುಧವನ್ನು ಉಪಯೋಗಿಸಿದಾಗ, ಅದನ್ನು ನಾಶಮಾಡುವುದರ ಮೂಲಕ ಗಣೇಶನು ತನ್ನ ತಂದೆಯ ಅಗೌರವವನ್ನು ಬಯಸಲಿಲ್ಲ, ಆದ್ದರಿಂದ ಅವನು ತನ್ನ ದಂತವನ್ನು ಅಡ್ಡವಿಟ್ಟನು. ಆಗ ಗಣೇಶನ ದಂತ ಅರ್ಧಕ್ಕೆ ತುಂಡಾಯಿತು. ನಂತರ ಪರಶುರಾಮರಿಗೆ ತನ್ನ ತಪ್ಪಿನ ಅರಿವಾಯಿತು. ಅವರು ಶಿವನ ಕ್ಷಮೆ ಕೋರಿ ಗಣೇಶನ ಮುರಿದ ದಂತವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಲಾಗುವುದು ಎಂದು ಆಶೀರ್ವದಿಸಿದನು. ನಂತರ ಋಷಿ ವೇದವ್ಯಾಸರು ಮಹಾಕಾವ್ಯ ಮಹಾಭಾರತವನ್ನು ಗಣೇಶನ ಮುರಿದ ದಂತದಿಂದ ಬರೆದರು. ಒಂದೇ ದಂತ ಇರುವುದರಿಂದ ಗಣೇಶನಿಗೆ ಏಕದಂತ ಎಂಬ ಹೆಸರೂ ಬಂದಿತು.



ಫೆಬ್ರವರಿ ರಜಾದಿನಗಳು & ಐತಿಹಾಸಿಕ ಘಟನೆಗಳು : ನಮಿತ ಪಂಡಿತ್

- ಫೆಬ್ರವರಿ 04, 1922 : ಪ್ರಸಿದ್ಧ ಗಾಯಕ, ಭೀಮ್ ಸೇನ್ ಜೋಶಿ ಈ ದಿನ ಜನಿಸಿದರು.
- ಫೆಬ್ರವರಿ 05, 1936 : ಕೆ. ಎಸ್. ನಿಸ್ಸಾರ್ ಅಹಮದ್, ಪ್ರಸಿದ್ಧ ಕವಿ, ಅವರು ಜನಿಸಿದರು.
- ಫೆಬ್ರವರಿ 12, 1984 : ವಿನಯ್ ಕುಮಾರ್ , ಕ್ರಿಕೆಟ್ ಆಟಗಾರ. ಅವರ ಜನ್ಮ ದಿನ.
- ಫೆಬ್ರವರಿ 24, 1948 : ಜಯಲಲಿತಾ ಜಯರಾಮ್ ಒಬ್ಬ ಪ್ರಸಿದ್ಧ ರಾಜಕಾರಣಿ, ನಟಿ
- ಫೆಬ್ರವರಿ 16, 1977 : ಚಲನ ಚಿತ್ರ ನಟ, ದರ್ಶನ್ ತೂಗುದೀಪ್ ಅವರು ಜನಿಸಿದರು.
- ಫೆಬ್ರವರಿ 20, 1926 : ಜಿ. ಎಸ್. ಶಿವರುದ್ರಪ್ಪ, ಪ್ರಸಿದ್ಧ ಕವಿ, ಈ ದಿನ ಜನಿಸಿದರು.
- ಫೆಬ್ರವರಿ 20, 1950 : ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮ ದಿನ ಜನಿಸಿದರು.






ನಾ ಕಂಡ ಸಿನಿಮಾ : ಪ್ರಕೃತಿ ಉಪಾಧ್ಯ

ನೀವು ಈ ಸಿನೆಮಾನ ನೋಡಿದ್ದೀರಾ? 1990's ಸಿನೆಮಾ ನಿಮ್ಮಿಲ್ಲರನ್ನು ಹೊಟ್ಟೆ ನೋಯಿಸುವಷ್ಟು ನಗಿಸುತ್ತದೆ. ಈ ಸಿನೆಮಾದಲ್ಲಿ ಗಣೇಶ (ಮನೆ ಬಾಡಿಗೆದಾರ) ಆಗಿ ಅನಂತನಾಗ್, ಆದಿಲಕ್ಷ್ಮಿ (ಮನೆ ಓನರ್ ಮಗಳು) ಆಗಿ ವಿನಯ ಪ್ರಸಾದ್, ರಮಣಮೂರ್ತಿ (ಮನೆ ಓನರ್) ಆಗಿ ಮುಖ್ಯ ಮಂತ್ರಿ ಚಂದು, ಶಾಸ್ತ್ರೀ (ಗಣೇಶನ ರೂಮ್‌ಮೇಟ್/ಗೆಳೆಯ) ಆಗಿ ರಮೇಶ್ ಭಟ್. ಇವೆಲ್ಲರು ಮುಖ್ಯ ಆಕ್ಟರ್ಸ್.

ಈ ಸಿನೆಮಾ ಗಣೇಶ (Y.G.Rao) ಮತ್ತು ಆದಿಲಕ್ಷ್ಮಿ (ಶ್ರುತಿ) ಯಾ ಲವ್ ಸ್ಟೋರಿ. Y.G. Rao ಮತ್ತು ಶ್ರುತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಆದರೆ, ಗಣೇಶ ಮತ್ತು ಆದಿಲಕ್ಷ್ಮಿ ಜಗಳಾಡುತ್ತಾರೆ. ಗಣೇಶನಿಗೆ ಆದಿಲಕ್ಷ್ಮಿಯೇ, ಶ್ರುತಿ ಅಂತ ಗೊತ್ತಿರಲ್ಲ, ಆಮೇಲೆ ಆದಿಲಕ್ಷ್ಮಿಗೆ, Y.G. Rao ಗಣೇಶ್ ಅಂಥ ಗೊತ್ತಿರಲ್ಲ. ರಾಮಣಮೂರ್ತಿ ವರಾರದಲ್ಲಿ ಗಣೇಶನಿಗೆ ಶ್ರುತಿ ಸಿಕ್ಕಾಳಾ ಇಲ್ಲವಾ ಅಂತ ಗೊತ್ತಾಗೋಕೆ ಒಂದು ದಿನ, ಫ್ಯಾಮಿಲಿ ಎಲ್ಲ ಒಟ್ಟಿಗೆ ಕುಳಿತು, ಈ ಸಿನಿಮಾ ನೋಡಿ!



ನುಡಿಮುತ್ತು :

ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ, ಭಾರತ"..... (ಭಗವದ್ಗೀತಾದಿಂದ) ಅಂದರೆ ಅನಂತವಾದ ಈ ಕಾಲದಲ್ಲಿ ಜೀವಿಗಳು ಕಾಣುತ್ತವೆ ಹಾಗೂ ಕಣ್ಮರೆಯಾಗುತ್ತವೆ. ನಾವು ಬದುಕಿ ಇರೋದೆ ಸ್ವಲ್ಪ ದಿನ. ಆ ದಿನಗಳನ್ನು ನಗು-ನಗುತ್ತಾ, ಸತ್ಯಮಾರ್ಗದಲಿ ಕಳೆದರೆ; ಕರ್ಮವನ್ನು ಅರ್ಪಣಾಭಾವದಿಂದ ಮಾಡಿದರೆ ಬಹುಶಃ ಮೋಕ್ಷ ಪ್ರಾಪ್ತಿಯಾಗಲೂಬಹುದೇನೊ. ಜೀವನದಲ್ಲಿ ಸುಖ-ದುಃಖ ಎರಡನ್ನೂ ಸಮಾನವಾಗಿಯೇ ಸ್ವೀಕರಿಸೋಣ. ಭಗವಂತನ ಕೃಪೆಯಿಂದ ಸನ್ಮಾರ್ಗದಲ್ಲಿ ನಡೆಯೋಣ.

ಜೋಕ್ಸ್ : ಮಹಿತ್ ಗೌಡ

ಪ್ರಶ್ನೆ:
ಬಸ್ ಡ್ರೈವರಿಗೂ ಮತ್ತು ಕಂಡಕ್ಟರಿಗೂ ಇರುವ ವ್ಯತ್ಯಾಸ ಏನು?

ಉತ್ತರ:
ಕಂಡಕ್ಟರ್ ಮಲಗಿದ್ರೆ ಯಾರು ಟಿಕೆಟ್ ತಗೋಳ್ಳಲ್ಲ.. ಡ್ರೈವರ್ ಮಲಗಿದ್ರೆ ಎಲ್ಲರೂ ಟಿಕೆಟ್ ತಗೋಳ್ತಾರೆ!!
(1)

ಸುಭಾಷಿತಗಳು : ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕ್ಕಿಂತ ಬೇರೆ ತೀರ್ಥ ಸ್ನಾನವಿಲ್ಲ.



ಗಾದೆಗಳು : ತಾಳಿದವನು ಬಾಳಿಯಾನು”
-ಶ್ರುತಿ ಪ್ರಮೋದ್

“ವೇದ ಸುಳ್ಳಾದರು ಗಾದೆ ಸುಳ್ಳಾಗಲ್ಲ”
ಇದು ದೊಡ್ಡವರು ಹೇಳಿದ ಮಾತು.
ಯಾವಾಗಲೂ ಯಾವುದೇ ಕೆಲಸ
ಮಾಡುವಾಗ ತಾಳ್ಮೆ ಇರಬೇಕು. ಸಾಧನೆ
ಮಾಡುವಾಗ ತುಂಬಾ ಸಮಯಬೇಕು.
ಕ್ಷಣದಲ್ಲಿ ಯಾವುದೂ ಕಾರ್ಯ ಆಗುವುದಿಲ್ಲ.
ವಿದ್ಯೆ, ಸ್ಟೋರ್ಟ್ಸ್, ಮ್ಯೂಸಿಕ್ ಹಾಗೂ ಬೇರೆ
ಬೇರೆ ಕ್ಷೇತ್ರದಲ್ಲಿ ನಾವು ಒಂದು ದಿನದಲ್ಲಿ
ಸಾಧನೆ ಮಾಡಲು ಆಗುವುದಿಲ್ಲ.

ಪದ ಹುಡುಕೋಣ - ತರಕಾರಿಗಳು

ರು	ಕಾ	ಳ	ಯ	ಮಿ	ಕಾ	ಎ	ಕ್ಯಾ	ನು	ದ	ಕ	ನ
ರು	ನೋ	ರ	ಕಾ	ಯಿ	ಈ	ಲ	ಮಿ	ರ	ಜ	ಬ	ಲ
ನೀ	ಮಿ	ಬ	ದ	ನಿ	ರು	ಕೋ	ರಿ	ಜಿ	ಟ್	ದ	ರ
ನಾ	ಪ	ರಿ	ಜ	ಗ	ಳ್ಳಿ	ನು	ರಿ	ಮಿ	ಬ	ನಿ	ನಿ
ಈ	ದ	ಹು	ಡೆ	ಬಾ	ಜ	ತೊಂ	ಡೇ	ಕಾ	ಯಿ	ಕಾ	ತಾ
ಡೆ	ಪ	ರು	ಳ	ಡೆ	ರು	ವ	ಳ	ನೋ	ರ	ಯಿ	ಮಿ
ಗ	ಲ	ಳಿ	ರ	ಬೆಂ	ಬೆಂ	ನು	ವ	ರ್ಣ	ಗೆ	ಡ್ಡೆ	ಯಿ
ಮ	ಕಾ	ಕಾ	ಗೆ	ಳೂ	ಡೇ	ಳ	ಕಾ	ಜ	ಹೂ	ಕೋ	ನು
ಕಾ	ಯಿ	ಯಿ	ಗ	ದ	ಕಾ	ಕೆ	ರೆ	ಪ	ಲ	ದ	ಕುಂ
ಹೀ	ರೇ	ಕಾ	ಯಿ	ನ	ಯಿ	ಹು	ಆ	ಲೂ	ಗ	ಡ್ಡೆ	ಬ
ರ	ಪಾ	ನಾ	ನ	ವಿ	ಲಿ	ಕೋ	ನು	ಮಿ	ಬ	ನಿ	ಳ
ಗ	ಅ	ತೆ	ಳ	ಪಾ	ಗ	ಲ	ಕಾ	ಯಿ	ರೈ	ಬ	ಕಾ
ಪ	ರೆ	ಕಾ	ವಾ	ಮ	ಯಿ	ಕೋ	ರಿ	ಟೆ	ಲಿಂ	ಟಾ	ಯಿ
ಕಾ	ಲ	ಯಿ	ಳ	ಕಾ	ಅ	ವ	ರೆ	ಕಾ	ಯಿ	ನೆ	ಗ

ಹುಡುಕೋಣ	ಈರುಳ್ಳಿ	ಅಲೂಗಡ್ಡೆ	ಹೀರೇಕಾಯಿ
ಬೆಂದೇಕಾಯಿ	ಕ್ಯಾರೋಟ್	ನುವರ್ಣಗಡ್ಡೆ	ನಾಶೇಕಾಯಿ
ತೊಂಡೇಕಾಯಿ	ಬದನೆಕಾಯಿ	ಬಟಾಣಿ	ಪಾಗಲಕಾಯಿ
ಎಲೆಕೋನು	ಸೀಸೆಬದನೆ	ನವಿಲುಕೋನು	ಕುಂಬಳಕಾಯಿ
ನೋಲೇಕಾಯಿ	ಹೂಕೋನು	ಅವರೇಕಾಯಿ	ಪದವಲಕಾಯಿ

ಶ್ರುತಿ : ದುರ್ಮಳ ಕೃಷ್ಣ ಪ್ರಸಿದ್ಧ -ಎನ್. ಪ್ರಭಾ

ಚಿತ್ರ ಶೀರ್ಷಿಕೆ : ವಿನೋದ್ ಕುಮಾರ್



ಆಕಾಶ ಭೂಮಿ ಒಂದಾಗೋ ಕಾಲ ಬಂದೇ ಬಂತು ನೋಡಿ ಈಗ...!





ಕ್ರೀಡೆ : ಸೂಪರ್ ಬೌಲ್ ೫೨ ನೇ ಪಂದ್ಯ : ಪನ್ನುಲ್ ಹುಲ್ಲಿನಕಟ್ಟೆ



ಸೂಪರ್ ಬೌಲ್ ೫೨ ನೇ ಪಂದ್ಯದಲ್ಲಿ “ಈಗಲ್ಸ್” ಮತ್ತು “ಪೇಟ್ರಿಯಾಟ್ಸ್” ಎದುರಾಳುಗಳಾಗಿ ಆಟ ಆಡಿದರು. ಈ ಪಂದ್ಯವು ಮಿನಿಯಾಪೊಲಿಸ್ ನಲ್ಲಿ ನಡೀತು. ಪಂದ್ಯವು ತುಂಬಾ ರೋಚಕವಾಗಿತ್ತು. ಕೊನೆಯ ಕ್ಷಣದವರೆಗೂ ಯಾರು ಗೆಲ್ಲುತ್ತಾರೆ ಎಂಬುದು ಕೂತುಹಲವಾಗಿತ್ತು. ಕೊನೆಯ ಸ್ಕೋರ್ ೪೧-೩೩ ಅಂತರದಲ್ಲಿ ಪಂದ್ಯ ಮುಗಿಯಿತು. ನಿಕ್ ಫೋಲ್ಸ್ ತಮ್ಮ ತಂಡಕ್ಕೆ ಜಯ ಗಳಿಸಲು ಮಹತ್ವವಾದ ಪಾತ್ರವಹಿಸಿದ್ದರು. ಆದರೆ ಪೇಟ್ರಿಯಾಟ್ಸ್ ನವರು ಕೂಡ ತುಂಬಾ ಚೆನ್ನಾಗಿ ಆಡಿದರು. ಅವರ ತಂಡ ೧೭ ದಾಖಲೆಗಳನ್ನು ಮುರಿದಿದ್ದಾರೆ. ಪೇಟ್ರಿಯಾಟ್ಸ್ ತಂಡ ೫೦೫ ಯಾರ್ಡ್ಸ್ ಗಳನ್ನು ಎಸೆದು ಹೆಗ್ಗಳಿಕೆಗೆ ಪಾತ್ರ ಆಗಿದ್ದಾರೆ. ಇನ್ನೊಂದು ವಿಶೇಷ ದಾಖಲೆ ಅಂದರೆ ಪೇಟ್ರಿಯಾಟ್ಸ್ ಯಾವತ್ತೂ ಪಂಟ್ ಮಾಡಿಲ್ಲ.

ಪಾಕ ಶಾಲೆ : ಮೇಘನ ಪಂಡಿತ್

ದೊಡ್ಡ ಪತ್ರ ತಂಬುಳಿ :

ವಿಧಾನ : ಎಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ ದೊಡ್ಡದಾಗಿ ಹೆಚ್ಚೆ ತುಪ್ಪದಲ್ಲಿ ಬಾಡಿಸಿ ನಂತರ ಮಿಕ್ಸಿಯಲ್ಲಿ ಎರೆಡು ಚಮಚ ಕಾಯಿ ತುರಿ 1/2 ಒಣಮೆಣಸಿನ ಕಾಯಿ, 1/2 ಸ್ಪೂನ್ ಜೀರಿಗೆ, ಉಪ್ಪು, ಬಾಡಿದ ದೊಡ್ಡ ಪತ್ರ ಹಾಕಿ ನುಣ್ಣಗೆ ರುಬ್ಬಿ ಅರ್ಧ ಕಪ್ ಮೊಸರು ಹಾಕಿ ರುಬ್ಬಿಡಿ, ತುಪ್ಪಕ್ಕೆ ಸಾಸಿವೆ ಜೀರಿಗೆ ಕರಿಬೇವು ಚೆಟಿಕೆ ಅರಿಶಿನ ಒಣಮೆಣಸಿನಕಾಯಿ ಹಾಕಿ ವಗ್ಗರಣೆ ಮಾಡಿ ಹಾಕಿ ಬಿಸಿ ಅನ್ನಕ್ಕೆ ಹಾಕಿ ತಿನ್ನಿ. ಇದೆ ರೀತಿ, ಪಾಲಕ್, ಕರಿಬೇವಿನ ಸೊಪ್ಪು, ಶುಂಠಿ ತಂಬುಳಿ ಕೂಡ ಮಾಡಬಹುದು.

ಕಳೆದ ಸಂಚಿಕೆ ವಿಮರ್ಶೆ:

೧. ಆಪರೇಷನ್ ಅಲಮೇಲಮ್ಮ - ಪ್ರೇರಣ, ನಾವು ಸಿನಿಮಾ ನೋಡಿದ್ದಿ, ತುಂಬಾ ಇಷ್ಟ ಆಯಿತು. ತಮಾಷೆ ಮತ್ತು ಸಸ್ಟೆನ್ಸ್ ಚೆನ್ನಾಗಿತ್ತು. - ಪ್ರಕೃತಿ ಮತ್ತು ಪ್ರಮಿತಿ

೨. ಉತ್ತಮ ಕಲ್ಪನೆ ಮತ್ತು ಅತ್ಯುತ್ತಮ ಸಂಚಿಕೆ. ಇದು ಮೊದಲ ಸಂಚಿಕೆ ಅಂತ ಅನ್ನಿಸೋದೇ ಇಲ್ಲ.. ಅಷ್ಟು ಚೆನ್ನಾಗಿದೆ. ಇದು ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಸ್ಪೂರ್ತಿ. ನಿಮ್ಮ ಸಮಯ ಹಾಗೂ ಪ್ರಯತ್ನಕ್ಕೆ ಧನ್ಯವಾದಗಳು ರಜನಿ. - ಮಹೇಶ್ ಲಿಂಗಯ್ಯ

೩. ಚಿಗುರು ಚಿಲಿಪಿಲಿ ಮಾಸ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ಹಿಂದಿರುವ ಎಲ್ಲ ಕೈಗಳಿಗೂ ನನ್ನ ಅಭಿನಂದನೆಗಳು.... ಪ್ರಕೃತಿ ಬರೆದ ಅ ಆ ಅಡ್ಡೆಂಚರ್ ಎಂಬ ಲೇಖನ ವಿಭಿನ್ನವಾಗಿದೆ. ಮಕ್ಕಳಿಗೆ ಕನ್ನಡ ಕಲಿಯಲು ಸುಲಭವಾಗಿದೆ, ಪ್ರೋತ್ಸಾಹಕವಾಗಿದೆ. ಅತ್ಯದ್ಭುತವಾದ ಈ ಲೇಖನ ಬರೆದ ಪ್ರಕೃತಿಯ ಬಗ್ಗೆ ಹೆಮ್ಮೆಯಾಗುತ್ತದೆ. ಜ್ಞಾನಭಂಡಾರವಾದ ಈ ಪತ್ರಿಕೆ “ಚಿಗುರು ಚಿಲಿಪಿಲಿ” ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ- ಇಂದಿರಾ ನಾಗೇಶ್

